

Article Date	Headline / Summary	Publication
26 Jun 2026	Insurance security	Samyukta Karnataka (Kannada)

ವಿಮಾ ಸುರಕ್ಷತೆ

ಸಂ.ಕ.ಸಮಾಚಾರ, ಮಂಗಳೂರು

ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳಿಗಾಗಿ ರೋಜಿಸಲು ಮತ್ತು ಸುರಕ್ಷತಾ ಕವಚ ರಚಿಸಲು ಇನ್ಸೂರೆನ್ಸ್ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.

ಆದರೂ, ಪಾಲಿಸಿಯನ್ನು ಖರೀದಿಸುವುದು ಯಾವಾಗಲೂ ಪೂರ್ಣ ರಕ್ಷಣೆಯ ಮಾತರಿಯನ್ನು ನೀಡುವುದಿಲ್ಲ. ಸರಿಯಾದ ಮೊತ್ತದ ಕವರ್ ಹೊಂದಿರುವುದು ಬಹಳ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಆತಂಕಕಾರಿ ಮಾದರಿಯನ್ನು ಗಮನಿಸಿ ತಿದ್ದಿರಿವೆ ಅನೇಕ ಪಾಲಿಸಿದಾರರು ಇನ್ಸೂರೆನ್ಸ್ ಹೊಂದಿದ್ದಾರೆ, ಆದರೆ ಸಮರ್ಪಕ ರಕ್ಷಣೆ ಹೊಂದಿಲ್ಲ.

ಸಾಮಾನ್ಯವಾಗಿ ಅಸಮರ್ಪಕ ಇನ್ಸೂರೆನ್ಸ್ ಕವರ್‌ನಿಂದಾಗಿ ಕ್ಲೈಮ್‌ಗಳ ಸಮಯದಲ್ಲಿ ನಿರಾಸೆ ಉಂಟಾಗುತ್ತದೆ. ಅನೇಕ ಬಾರಿ, ಆತಿ ಕಡಿಮೆ ವಿಮಾ ಮೊತ್ತಗಳು, ಪಾಲಿಸಿ ನಿಯಮಾವಳಿಗಳ ತಪ್ಪು ತಿಳಿವಳಿಕೆ ಅಥವಾ ಪರಿಣಾಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಪ್ರೀಮಿಯಂ ವೆಚ್ಚವನ್ನು ಕಡಿಮೆ ಮಾಡುವ ಬಯಕೆಯಂತಹ ಅಂಶಗಳು ಅಸಮರ್ಪಕ ಕವರ್‌ಗೆ ಕಾರಣವಾಗುತ್ತವೆ.

ಆರೋಗ್ಯ ವಿಮೆ, ಗೃಹ ವಿಮೆ, ಸ್ಟೆಬಲ್ ವಿಮೆ ಮತ್ತು ಮೋಟಾರ್ ವಿಮೆಗಾಗಿ ಸಮಗ್ರ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ಬಜಾಜ್ ಜನರಲ್ ಇನ್ಸೂರೆನ್ಸ್ ಎಂಡಿ,ಸಿಇಒ ಡಾ. ತಪನ್ ಸಿಂಘೇಲ್ ಪ್ರತಿ 2-3 ವರ್ಷಗಳಿಗೊಮ್ಮೆ ಪರಿಶೀಲಿಸುವುದು, ಹೊರಗಿಡುಪಿಗಳು ಮತ್ತು ಉಪ-ಮಿತಿ ಗಳನ್ನು ಪರಿಶೀಲಿಸುವುದು ಮತ್ತು ಸಂದೇಹವಿದ್ದಾಗ ನಿಮ್ಮ ವಿಮಾದಾರ ಅಥವಾ ಸಲಹೆಗಾರರೊಂದಿಗೆ ಮಾತನಾಡುವುದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.